

ನವೆಂಬರ್ - 1

ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು; ನನ್ನ ತುಟಿಗಳೆಂಬ ಕದವನ್ನು ಕಾಯಿ.

-ಕೀರ್ತನೆ 141:3

ನಮ್ಮ ನಡತೆ, ಕ್ರಿಯೆ, ಮಾತುಗಳನ್ನು ಕಾಯುವವರಾಗಲಿ, ತಡೆಯುವವರಾಗಲಿ ಮತ್ತು ನಮ್ಮ ಮನಸ್ಸು ಯೋಚನೆಗಳನ್ನು ಕಾಯುವವರು ಅಥವಾ ನಿಯಂತ್ರಣಗೊಳಿಸುವವರಿಗೆ ಹೋಲಿಸಿದರೆ, ಅವರು ಅಲ್ಪರಾಗಿ ಕಾಣಬಹುದು. ಇಲ್ಲಿ ನಾವು ವಿಶೇಷವಾಗಿ ಎಚ್ಚರವಾಗಿರತಕ್ಕದ್ದು. “ಹೃದಯದಲ್ಲಿರುವದೇ ಬಾಯಲ್ಲಿ ಬರುವದು.” ಈ ಸಾಧಾರಣ ಸತ್ಯ ಹೊಸದಾಗಿ ಹುಟ್ಟಿರುವವರಲ್ಲಿರುವದು. ಇವರು ತಾವಾಡುವ ಮಾತುಗಳಲ್ಲಾಗಲಿ, ನಡತೆಯಲ್ಲಾಗಲಿ ಅಥವಾ ಭಾಷೆಯಲ್ಲಾಗಲಿ ಇತರರಿಗೆ ಮಾದರಿಯಾಗಿರಬೇಕು. ಇವರ ಹೃದಯದ ಭಾವನೆ ನ್ಯಾಯಬದ್ಧವಾಗಿದ್ದು, ಸರಿಯಾಗಿರಿಸಿಕೊಂಡಿರುವದರಿಂದ ಅವರು ಆಡುವ ಮಾತುಗಳು ಮತ್ತು ಅದನ್ನು ನಿವೇದಿಸುವ ರೀತಿ ಮೊದಲಿಗಿಂತಲೂ ಉತ್ತಮವಾಗಿರುವ ಪ್ರಯುಕ್ತ ಕಾವಲಾಗಿರಿಸುವದು ಅಷ್ಟೇನೂ ಕಷ್ಟವಾಗಿ ಕಂಡು ಬರುವದಿಲ್ಲ. ಆದರೂ ಅಪೋಸ್ತಲನ ಮಾತನ್ನು ಜ್ಞಾಪದಲ್ಲಿಟ್ಟುಕೊಳ್ಳುವದು ಅವಶ್ಯ; ಅದೇನಂದರೆ, “ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ, ಅವನು ಶಿಕ್ಷಿತನೂ, ತನ್ನ ದೇಹವನ್ನು ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ.” ಯಾಕೋಬ 3:2

* * *

ನವೆಂಬರ್ - 2

“ಆತನು ಯೆಹೋವನು; ತನಗೆ ಸರಿಕಾಣುವದನ್ನು ಮಾಡಲಿ” .

-1ಸಮುವೇಲ 3:18

ನಮ್ಮನ್ನು ಉತ್ತಮ ಏಳಿಗೆಗೆ ಕೊಂಡೊಯ್ಯುವದು ಯಾವುದೇ ಎಂಬದು ನಮಗೆ ತಿಳಿಯುವದಿಲ್ಲ. ಕೆಲವು ವೇಳೆ ಯಾವದನ್ನು ಇಷ್ಟಪಟ್ಟು ಅದರಿಂದ ನಮಗೆ ಒಳ್ಳೆಯದಾಗುತ್ತೆಂಬುದಾಗಿ ತಿಳಿಯುತ್ತೇವೆಯೋ ಅದರಿಂದ ನಮಗೆ ಅನಾನುಕೂಲವಾಗಬಹುದು. ಯಾರು ನಂಬಿಕೆಯಿಂದ ತಮಗೆ ಬಂದೊದಗುವ ಪರೀಕ್ಷೆಗಳು ಮತ್ತು ಸಂಕಷ್ಟಗಳ ನೆರಳನ್ನು ಮತ್ತು ಕಳವಳವನ್ನು ತೀಕ್ಷ್ಣವಾಗಿ ನೋಡುತ್ತಾರೋ ಅಂಥಹವರು ತಿಳಿಯುವದೇನಂದರೆ, “ಕರ್ತನು ತನ್ನವರು ಯಾರೆಂದು ತಿಳಿದಿರುವನು” , ಹಾಗೂ ಎಲ್ಲವನ್ನು ತನ್ನವರ ಹಿತಕ್ಕಾಗಿ ಒಳ್ಳೆಯದನ್ನೇ ಮಾಡುತ್ತಾನೆಂಬುದನ್ನು ಮನಗಾಣುವರು. ಹೀಗಿರುವಲ್ಲಿ ನಾವು ಕರ್ತನಲ್ಲಿ ತಾಳ್ಮೆಯಿಂದ ಕಾಯಬೇಕು; ತಮಗಾಗುವ ಅನುಭವಗಳು ಕರ್ತನ ಅನುಗ್ರಹದಿಂದಲೇ ಎಂದೂ ಮತ್ತು ಅವು ಆತನಿಂದ ಏರ್ಪಡಿಸಿರುವಂಥವು ಎಂಬುದಾಗಿ ಅರಿತು ಆತನ ಜ್ಞಾನ, ಪ್ರೀತಿ ಮತ್ತು ಶಕ್ತಿಯನ್ನು ಕುರಿತು ಪ್ರಶ್ನಿಸದೆ ಎಲ್ಲವೂ ನಮ್ಮ ಒಳಿತಿಗಾಗಿ ಸಂಭವಿಸಿವೆ ಎಂಬುದಾಗಿ ತಿಳಿಯತಕ್ಕದ್ದು-Z '01, 147, 317 (ಖ 2887).

* * *

ನವೆಂಬರ್ - 3

ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ. ಸರಿ, ಆದರೆ ದೇಹಕ್ಕೆ ಬಲ ಸಾಲದು ಎಂದು ಹೇಳಿದನು. -ಮತ್ತಾಯ 26:41

ಕೆಲವರು ಎಚ್ಚರವಾಗಿದ್ದು ಪ್ರಾರ್ಥಿಸುವದಿಲ್ಲ, ಮತ್ತೆ ಕೆಲವರು ಪ್ರಾರ್ಥಿಸಿದರೂ ಎಚ್ಚರವಾಗಿರುವದಿಲ್ಲ. ಇದು ತಪ್ಪು, ಸರಿಯಾದದ್ದು ಹಾಗೂ ಸುರಕ್ಷಿತವಾದದ್ದು ಯಾವದೆಂದರೆ ಎರಡನ್ನೂ ಒಟ್ಟುಗೂಡಿಸಿ ಮಾಡುವ ಪ್ರಾರ್ಥನೆ. ಇದನ್ನು ನಮ್ಮ ಕರ್ತನು ಬೋಧಿಸಿದ್ದು. ದೇವರ ವಾಕ್ಯದಲ್ಲಿ ನಮಗಾಗಿ ಕೊಟ್ಟಿರುವ ಎಲ್ಲಾ ರೀತಿಯ ಪ್ರೋತ್ಸಾಹ ಹಾಗೂ ಅವುಗಳು ನೆರವೇರುತ್ತಿರುವುದು ಎಂಬದಕ್ಕೆ ಸಾಕ್ಷಿಗಳು, ಆತನ ಪ್ರತ್ಯಕ್ಷತೆ ಮತ್ತು ಯುಗದಲ್ಲಾಗುವ ಮಹಾ ಬದಲಾವಣೆಗಳು ಹತ್ತಿರವಾಗುತ್ತಿರುವುದು. ನಮ್ಮನ್ನು ಬಲಗೊಳಿಸುವಂಥ ನಂಬಿಕೆ, ನಿರೀಕ್ಷೆ, ಪ್ರಾಮಾಣಿಕತೆ ಮತ್ತು ಪ್ರೀತಿಗಳ ವಿಷಯದಲ್ಲಿ ನಾವು ಎಚ್ಚರಿಕೆಯಾಗಿದ್ದು, ಇವುಗಳ ಅಭಿವೃದ್ಧಿಗಾಗಿ ಸತತವಾಗಿ ಪ್ರಾರ್ಥಿಸುವುದು ಅವಶ್ಯ. ನಾವು ಕರ್ತನ ಜನರೊಂದಿಗೆ ಒಟ್ಟುಗೂಡಿ ಪ್ರಾರ್ಥಿಸಬೇಕು; ನಮ್ಮ ಮನೆಗಳಲ್ಲಿ ಕುಟುಂಬವಾಗಿ ಪ್ರಾರ್ಥಿಸಬೇಕು, ಹಾಗೂ ನಾವು ರಹಸ್ಯವಾಗಿಯೂ, ಪ್ರತ್ಯೇಕವಾಗಿಯೂ ಪ್ರಾರ್ಥಿಸುವವರಾಗಿರಬೇಕು-Z '01, 80 (ಖ 2773).

* * *

ನವಂಬರ್ - 4

ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡನು.

-ಫಿಲಿಪ್ಪಿ 2:7

ಯಾವ ಮನುಷ್ಯನೇ ಆಗಲಿ ಇಬ್ಬರು ಯಜಮಾನರಿಗೆ ಸೇವೆ ಮಾಡಿ ಅವರನ್ನು ತೃಪ್ತಿಪಡಿಸಲಾರನು, ಮತ್ತು ಅವರಿಗೆ ನ್ಯಾಯವಾಗಿ ಸೇವಿಸಲಾರನು. ಏಕೆಂದರೆ, ಅವರ ಇಚ್ಛೆ ಮತ್ತು ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಇದೇ ರೀತಿ ನಾವೂ ಕೂಡ - ದೇವರನ್ನೂ ಮತ್ತು ಆತನ ನೀತಿಯನ್ನು ಅದೇ ಸಮಯದಲ್ಲಿ ಆಪಾದಕ ದೇವದೂತನನ್ನು ಅನುಸರಿಸುತ್ತಿರುವ ಈಗಿನ ಅಧಿಪತಿಗಳನ್ನಾಗಲಿ ಅಂದರೆ, ಕೆಟ್ಟದ್ದಾಗಿರುವ ಈಗಿನ ಜಗತ್ತನ್ನಾಳುತ್ತಿರುವ 'ಇಹ ಲೋಕಾಧಿಪತಿ' ಯನ್ನಾಗಲಿ ಸೇವಿಸಲು ಸಾಧ್ಯವಿಲ್ಲ. ಹೀಗಿರುವಲ್ಲಿ ಕರ್ತನ ಜನರು, ಅಂದರೆ ಕರ್ತನಿಗಾಗಿ ತಮ್ಮನ್ನು ತಾವು ಪ್ರತಿಷ್ಠಿಸಿಕೊಂಡಿರುವವರು, ಪರಲೋಕದಲ್ಲಿ ಗಂಟು ಮಾಡಿಕೊಳ್ಳಲು ಕರೆಯಲ್ಪಟ್ಟವರು. ದೇವರಲ್ಲಿ ಐಶ್ವರ್ಯವಂತರಾಗಿರುವವರೆಲ್ಲರೂ ಪ್ರತಿಷ್ಠೆಪಡಿಸಿಕೊಳ್ಳದ ಲೋಕದ ಜನರ ದೃಷ್ಟಿಯಲ್ಲಿ ಮತ್ತು ಧನವನ್ನು ಪ್ರೀತಿಸುವ ಹಾಗೂ ಯಾವುದೇ ಉದ್ಯೋಗದಲ್ಲಿದ್ದರೂ ಸ್ವಾರ್ಥಿಗಳಾಗಿ ಈ ಲೋಕವನ್ನು ಪ್ರೀತಿಸುವವರ ದೃಷ್ಟಿಯಲ್ಲಿ ಅಪಕೀರ್ತಿ ಅಥವಾ ಗಣನೆಗೆ ಬಾರದವರಾಗಿ ಕಂಡುಬರುವರು. ಅಲ್ಲದೆ, ಇದನ್ನು ಆಘಾತವೆಂದೆಣಿಸದೆ ದೇವರ ರಾಜ್ಯವನ್ನು ಸಂಪಾದಿಸಲು ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುವುದು-Z '00, 318 (ಖ 2715).

* * *

ನವಂಬರ್ - 5

ದೇವರ ಮನೆಯ ಮೇಲೆ ಅಧಿಕಾರಿಯಾಗಿರುವ ಶ್ರೇಷ್ಠನಾದ ಯಾಜಕನು ನಮಗಿದ್ದಾನೆ.....
ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ, ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಬಳಿಗೆ
ಬರೋಣ. -ಇಬ್ರಿಯ 10:21,22

ನಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಪ್ರಾರಂಭಿಸುವಾತನು ಚಂಚಲನಾಗುವದಿಲ್ಲ ಎಂಬದನ್ನು
ಜ್ಞಾಪಕದಲ್ಲಿಡೋಣ. ನಮ್ಮ ಹೃದಯವು ಈಗಲೂ ಆತನಲ್ಲಿ ಹೊಂದಿಕೆಯಾಗಿರಬೇಕು. ಆತನು
ಕೊಟ್ಟಂತ ಈಡು ಬಲಿಯಲ್ಲಿ ನಮ್ಮ ನಂಬಿಕೆಯು ಸ್ವಷ್ಟವಾಗಿಯೂ, ದೃಢವಾಗಿಯೂ ಇರಬೇಕು. ನಮ್ಮ
ಪ್ರತಿಷ್ಠೆಯು ಪೂರ್ಣವಾಗಿಯೂ, ತುಂಬಿದ್ದಾಗಿಯೂ ಇರಬೇಕು. ನಾವು ನಮ್ಮ ಚಿತ್ತವನ್ನು ಬಿಟ್ಟು ಆತನ
ಚಿತ್ತದಂತೆ ನಮ್ಮ ಎಲ್ಲಾ ವ್ಯವಹಾರವನ್ನು ನಡೆಸಿಕೊಳ್ಳಬೇಕು. ಆಗ ನಾವು ಪೂರ್ಣ
ಭರವಸವುಳ್ಳವರಾಗಿದ್ದುಕೊಂಡು ದೇವರು ಬದಲಾಗುವದಿಲ್ಲ ಎಂಬದಾಗಿ ಗ್ರಹಿಸಿ, ಆತನು ಮಾಡಿರುವ
ವಾಗ್ದಾನಗಳು ಹಾಗೂ ಏರ್ಪಾಡುಗಳ ಜೊತೆಯಲ್ಲಿ ಇದ್ದುದೇ ಆದರೆ, ದೇವರ ಅನುಗ್ರಹ, ನಡೆಸುವಿಕೆ ಮತ್ತು
ಆತನು ನಮಗಾಗಿ ಮಾಡುವಂಥ ಎಲ್ಲಾ ಕಾರ್ಯಗಳು ನಮ್ಮನ್ನು ಕಾಯುವದು. ಇದೇ ನಾವು
ಕರ್ತನಲ್ಲಿಟ್ಟಿರುವ ಪೂರ್ಣ ಭರವಸೆಯುಳ್ಳ ನಂಬಿಕೆ ಮತ್ತು ವಿಶ್ವಾಸವಾಗಿರುತ್ತದೆ-Z '00, 170 (ಖ 2642).

* * *

ನವಂಬರ್ - 6

ಆದುದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು
ಬೇಡಿಕೊಳ್ಳುವದೇನಂದರೆ - ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ,
ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ
ಆರಾಧನೆಯು. -ರೋಮಾಪುರ 12:1

ನಮ್ಮ ಎಲ್ಲವನ್ನು ಕರ್ತನಿಗೆ ಸೇವೆಯ ಮುಖಾಂತರ ಅರ್ಪಿಸುವದು ವಿವೇಕಪೂರ್ವಕವಾದದು.
ಆದರೆ, ಈ ಸಮರ್ಪಣೆ ಬಹಳ ಕಡಿಮೆಯಾದದ್ದು, ಕರ್ತನು ನಮಗೆ ತೋರಿಸಿರುವ ಅನುಕಂಪ,
ಸಹಾನುಭೂತಿ ಮತ್ತು ಅಪಾರವಾದ ಕೃಪೆಗೆ ಹೋಲಿಸಿದರೆ, ನಾವು ಸಮರ್ಪಿಸುವದು ಬಹಳ
ಅಲ್ಪವಾದದ್ದಾಗಿರುತ್ತದೆ. ನಮ್ಮ ಪ್ರತಿಷ್ಠೆಯುಳ್ಳ ಸೇವೆಗೆ ಯಾವ ಬಹುಮಾನವೂ ಇಲ್ಲದೆ ಹೋದರೂ
ಅದರ ಬಗ್ಗೆ ಚಿಂತಿಸಬಾರದು. ಆದರೆ, ದೇವರು ನಂಬಿಗಸ್ತನು. ಆತನು ಈ ಸೇವೆಗೆ ದೊಡ್ಡ ದೊಡ್ಡ
ಆಶೀರ್ವಾದಗಳನ್ನು ಹಾಗೂ ಬಹುಮಾನಗಳನ್ನು ಇಟ್ಟಿದ್ದಾನೆ. ಇವುಗಳನ್ನು ನಾವು ನಿರಾಕರಿಸಿದರೆ ದೇವರ
ಕರುಣೆ ಮತ್ತು ಕಾಳಜಿಯನ್ನು ಮೆಚ್ಚುವವರಾಗಿರುವದಿಲ್ಲ. ಇದು ನಮ್ಮ ಮನಸ್ಸಿನ ದೌರ್ಬಲ್ಯ ಹಾಗೂ
ನಮ್ಮ ಅಪರಿಪೂರ್ಣ ತೀರ್ಮಾನವನ್ನು ಸೂಚಿಸುತ್ತದೆ. ಇದರಿಂದ ಈ ಲೋಕದ ನಶಿಸಿಹೋಗುವ, ಗಣನೆಗೆ
ಬಾರದ ಮತ್ತು ಸ್ವಾರ್ಥತೆಯಿಂದ ಕೂಡಿರುವ ಸಂತೋಷವು ಕೆಲವು ವರ್ಷಗಳು ಸಿಗಬಹುದು. ಆದರೆ,
ದೇವರು ಅನುಗ್ರಹಿಸುವ ನಿರಂತರ ಶಾಂತಿ, ಸಮಾಧಾನ, ಸಂತೋಷ ಇವುಗಳನ್ನು ಆತನೊಂದಿಗೆ
ಹೊಂದಾಣಿಕೆಯಾಗಿರುವ ಎಲ್ಲಾ ಭಕ್ತರಿಗೆ ಕೊಡುವಾಗ ಈ ಲೋಕದ ಆಶೆಗಳು ಏನೂ ಇಲ್ಲದಂತೆ
ಕಾಣಿಸುವದು-Z '00, 170 (ಖ 2642).

* * *

ನವಂಬರ್ - 7

ಯೇಸುವಿನ ವಿಷಯವಾದ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ತಲೆ ಹೊಯಿಸಿಕೊಂಡವರ ಆತ್ಮಗಳನ್ನೂ ಕಂಡೆನು. -ಪುಕಟನೆ 20:4

ಇಲ್ಲಿ ಸೂಚಿಸಿರುವ “ತಲೆಹೊಯಿಸಿಕೊಂಡವರು” ಅಕ್ಷರಶಃವಲ್ಲ; ಅದರೆ, ಅದು ಸಾಂಕೇತಿಕವಾಗಿ ನುಡಿಯಲ್ಪಟ್ಟಿದೆ. ಇದು ನಮಗೆ ತಿಳಿಸುವದೇನೆಂದರೆ ಸ್ವಾರ್ಥಚಿತ್ತದ ಮರಣವನ್ನಲ್ಲದೆ ಬೇರೆ ಇತರ ರಾಜಪ್ರಮುಖರಾಗಲಿ, ಸರಕಾರಗಳಾಗಲಿ ಅಥವಾ ಕಾನೂನುಗಾರರಾಗಲಿ ಇವರಿಂದ ಪ್ರತ್ಯೇಕವಾಗಿದ್ದು ಅಥವಾ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದು ಹಾಕಿಕೊಂಡು ಕ್ರಿಸ್ತನನ್ನಲ್ಲದೆ ಬೇರೆ ಯಾವ ತಲೆಯನ್ನೂ ಗಣನೆಗೆ ತೆಗೆದುಕೊಳ್ಳಬಾರದು. ಈತನನ್ನು ದೇವರು ಸಭೆಯ ಶಿರಸ್ಸಾಗಿ ನಿಲ್ಲಿಸಿದ್ದಾನೆ. ಸಭೆಯು ಈ ಶಿರಸ್ಸಿಗೆ ದೇಹವಾಗಿದೆ. ಪ್ರತಿಯೊಬ್ಬ ಸದಸ್ಯನ ಶಿರಸ್ಸು ಕ್ರಿಸ್ತನೇ ಆಗಿದ್ದಾನೆ. ಇನ್ನೊಂದು ಅರ್ಥದಲ್ಲಿ ಎಲ್ಲಾ ಸಂಸ್ಥೆಗಳಿಂದಲೂ ಮತ್ತು ಎಲ್ಲಾ ಅಧಿಕಾರಿಗಳಿಂದಲೂ ಬಹಿಷ್ಕರಿಸಲ್ಪಟ್ಟಿರುವುದು; ಇದಲ್ಲದೆ, ತಮ್ಮದೇ ಆದ ಚಿತ್ತ ಮತ್ತು ಸ್ವಂತ ತಲೆಯನ್ನು ಸಾಂಕೇತಿಕವಾಗಿ ಕಡಿದುಹಾಕಿ, ಕ್ರಿಸ್ತನ ನಾಯಕತ್ವವನ್ನು ಮತ್ತು ಆತನ ಚಿತ್ತವನ್ನು ತಮ್ಮ ತಲೆಯಾಗಿಸಿಕೊಳ್ಳತಕ್ಕದ್ದು. ರೋಮಾಪುರ ಪತ್ರಿಕೆ 6:3ರಲ್ಲಿ ಅಪೋಸ್ತಲನು ಇದೇ ಅರ್ಥ ಕೊಡುವ ವಿಷಯಕ್ಕೆ ನಮ್ಮ ಗಮನವನ್ನು ಸೆಳೆದಿದ್ದಾನೆ. ಇಲ್ಲಿ ಆತನು ಹೇಳುವದೇನೆಂದರೆ, ಚಿಕ್ಕಹಿಂಡು ಕ್ರಿಸ್ತನ ದೇಹದಲ್ಲಿ ಸೇರುವದಕ್ಕಾಗಿ ದೀಕ್ಷಾಸ್ನಾನ ಹೊಂದಿದೆ. ಆ ದೇಹಕ್ಕೆ ಸದಸ್ಯರಾಗಿ ಕ್ರಿಸ್ತನಡಿಯಲ್ಲಿರುವವರು ಹಾಗೂ ಆತನ ಮರಣವನ್ನು ಸೂಚಿಸುವ ದೀಕ್ಷಾಸ್ನಾನ ಹೊಂದಿದವರೂ ಆಗಿದ್ದಾರೆ. ಇವರು ತಮ್ಮನ್ನು ಸಂಪೂರ್ಣವಾಗಿ ಕ್ರಿಸ್ತನಿಗಾಗಿ ಪ್ರತಿಷ್ಠೆಪಡಿಸಿಕೊಂಡು ತಮ್ಮ ಜೀವವನ್ನು ಸಂಪೂರ್ಣವಾಗಿ ನಂಬಿಕೆಯಿಂದ ಮರಣಕ್ಕೆ ಒಪ್ಪಿಸುವವರೂ ಆಗಿದ್ದಾರೆ-Z'00, 285 (ಖ 2699).

* * *

ನವಂಬರ್ - 8

ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು.

-ವಿಮೋಚನಾಕಾಂಡ 20:7

ಈ ಆಜ್ಞೆಯನ್ನು ಆತ್ಮೀಯ ಇಸ್ರಾಯೇಲ್ಯರಿಗೆ ಕೊಡದೆ ಇದ್ದರೂ ಅದರ ಭಾವ ಎಷ್ಟೋ ವಿಶೇಷವಾಗಿ ನಮ್ಮನ್ನು ಸೆಳೆಯುವದು. ಯಾಕಂದರೆ, ನಾವು ಕ್ರಿಸ್ತನ ಹೆಸರನ್ನು ನಮ್ಮದಾಗಿಸಿಕೊಂಡಿರುವೆವು. ಈ ಪರಿಶುದ್ಧ ನಾಮವು ಎಲ್ಲಾ ಪ್ರತಿಷ್ಠೆಪಡಿಸಿಕೊಂಡಿರುವ ಎಲ್ಲಾ ದೇವ ಜನರಿಗೆ ಸೇರಿದೆ. ಹೀಗಿರುವಲ್ಲಿ ಈ ವಿಷಯದ ಆಲೋಚನೆಯು ನಮಗೆ ವಿಶೇಷ ಎಚ್ಚರಿಕೆಯನ್ನು ಕೊಡುವಂಥದಾಗಿದೆ. ಆಗ ನಾವು ಹೇಳುವದೇನೆಂದರೆ, “ನಾವು ಕರ್ತನ ನಾಮವನ್ನು ಅಯೋಗ್ಯ ಕಾರ್ಯಕ್ಕೆ ಎತ್ತಲಿಲ್ಲ. ನಾವು ಆತನ ಗಾಂಭೀರ್ಯ, ಸ್ಥಾನ ಮತ್ತು ಜವಾಬ್ದಾರಿಯನ್ನು ಮೆಚ್ಚುತ್ತೇವೆ.

ಹಾಗೂ ನಾನು ಆತನ ಪ್ರತಿನಿಧಿಯಾಗಿ ಮತ್ತು ರಾಯಭಾರಿಯಾಗಿ ಈ ಲೋಕದಲ್ಲಿರುವದನ್ನು ಗಂಭೀರವಾಗಿ ಯೋಚಿಸುತ್ತೇನೆ. ನಾನು ಆದಷ್ಟುಮಟ್ಟಿಗೆ ಆತನೊಂದಿಗೆ ಎಚ್ಚರದಿಂದ ಹೆಜ್ಜೆ ಹಾಕುತ್ತೇನೆ. ನಾನು ಯಾವ ವಿಧದಲ್ಲಿಯೂ ಆತನಿಗೆ ಅವಮಾನವಾಗದಂತೆ ನೋಡಿಕೊಳ್ಳುತ್ತೇನೆ. ಬದಲಾಗಿ ನಾನು ನನ್ನ ಎಲ್ಲಾ ಯೋಚನೆ, ಮಾತು ಮತ್ತು ಕೃತಿಗಳಲ್ಲಿ ಆತನಿಗೆ ಘನತೆ ಬರುವಂತೆ ವರ್ತಿಸುತ್ತೇನೆ-Z '04, 73 (ಖ 3329).

* * *

ನವಂಬರ್ - 9

ಯಾಕಂದರೆ ಶರೀರಭಾವವು ಅಭಿಲಾಷಿಸುವದು ಆತ್ಮನಿಗೆ ವಿರುದ್ಧವಾಗಿದೆA. ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಛಿಸುವದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತದೆ. -ಗಲಾತ್ಯ 5:17

ಇಲ್ಲಿ ಒಂದಕ್ಕೊಂದು ವಿರುದ್ಧವಾಗಿ ಹೋರಾಡುವದನ್ನು ಸೂಚಿಸಿದೆ. ಮತ್ಸ್ಯ ಮನಸ್ಸು ತನ್ನ ದೇಹವನ್ನು ಹತೋಟಿಯಲ್ಲಿದ್ದಲು ಹಾಗೂ ಅದನ್ನು ನೂತನ ಮನಸ್ಸಿನ ಅಧೀನದಲ್ಲಿದ್ದಲು ಪ್ರಯತ್ನಿಸುತ್ತಿದ್ದಾಗ್ಯೂ, ಮತ್ಸ್ಯ ದೇಹವು ವಾಸ್ತವವಾಗಿ ಸಾಯದಿದ್ದರೂ ಪ್ರಪಂಚ ಹಾಗೂ ಆಪಾದಿತ ದೇವದೂತನ ಸಂಸರ್ಗದಿಂದ ನಿರಂತರವಾಗಿ ದೇಹವನ್ನು ಉತ್ತೇಜನಗೊಳಿಸಿ ಪ್ರಾಪಂಚಿಕ ಚಿಂತೆಗಳೂ, ಆಶೆಗಳೂ, ಶ್ರಮೆ, ಹೋರಾಟ ಮತ್ತು ಅವಿಧೇಯತೆ ಇವೆಲ್ಲವುಗಳಿಂದ ಚೇತನಗೊಂಡು ನೂತನ ಮನಸ್ಸು ಹಾಗೂ ಚಿತ್ತದಧೀನಕ್ಕೆ ದೇಹವು ಒಳಗಾಗುವದನ್ನು ತಪ್ಪಿಸಲು ಸತತವಾಗಿ ಪ್ರಯತ್ನಿಸುವವು. ಇಂಥಹ ಅನುಭವವನ್ನು ಪಡೆಯುವ ಯಾವ ಸಂತನು ಇಲ್ಲ. ಒಳಗೂ, ಹೊರಗೂ ಹೋರಾಟ ನಡೆಯುತ್ತಲೇ ಇರುತ್ತದೆ. ಈ ಹೋರಾಟವು ಅಂತ್ಯವರೆವಿಗೂ ನಡೆಯುವಂಥದ್ದು. ಈ ಹೋರಾಟದಲ್ಲಿ ಗೆದ್ದರೆ ಮಾತ್ರ ಬಹುಮಾನ ಪಡೆಯುವರು. ನೂತನ ಮನಸ್ಸು ಮತ್ತು ಚಿತ್ತ ದೇವರ ಕೃಪೆ ಮತ್ತು ಆತನು ಕೊಡುವ ಶಕ್ತಿಯಿಂದ ಮತ್ಸ್ಯ ದೇಹವನ್ನು ಸ್ವಾಧೀನದಲ್ಲಿದ್ದಬಹುದು. ಆದರೂ ಸಾಯುವತನಕ ಈ ಹೋರಾಟ ನಡೆಯುತ್ತಲೇ ಇರುವದು-Z '03, 424 (ಖ 3272).

* * *

ನವಂಬರ್ - 10

ಪ್ರೀತಿ. . . .ಅನ್ಯಾಯವನ್ನು ನೋಡಿ ಸಂತೋಷಪಡದೆ, ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ. -1ಕೊರಿಂಥ 13:4,6

ನನ್ನ ಮನಸ್ಸಿನಲ್ಲಿ ಸರಿ-ತಪ್ಪು ಎಂಬುದು ಭದ್ರವಾಗಿ ಬೇರೂರಿದೆಯೇ? ನಾನು ಸಂಪೂರ್ಣವಾಗಿ ಸರಿಯಾದ ಪಕ್ಷದಡೆಗೆ ಇದ್ದು, ತಪ್ಪನ್ನು ವಿರೋಧಿಸುತ್ತಿದ್ದೇನೆಯೇ? ನಾನು ತಪ್ಪನ್ನು ಮಾಡಲು ಉತ್ತೇಜನ ಕೊಡದೆ, ಅದರಿಂದ ನನಗೆ ಅನುಕೂಲವಾಗುವ ಹಾಗೆ ಕಂಡರೂ, ಅದನ್ನು ಖಂಡಿಸುವವನಾಗಿರುವೆನಾ? ನಾನು ಸರಿಯಾದ ಪಕ್ಷದಡೆಗೆ ಅಂದರೆ, ಸತ್ಯಪರನಾಗಿದ್ದು, ಅದರ ಅಭ್ಯುದಯಕ್ಕೆ ಪ್ರಯತ್ನಿಸುತ್ತಾ

ಆನಂದಪಡುತ್ತಿದ್ದೇನೆಯೇ? ಈ ಪ್ರಯತ್ನದಿಂದ ನನ್ನ ಹಿಂದಿನ ಅಭಿಪ್ರಾಯಗಳು ಅಥವಾ ಈಗಿನ ಇಹಲೋಕಕ್ಕೆ ಸಂಬಂಧಿಸಿದ ಹಿತಗಳಿಂದಾಗುವ ಅನುಕೂಲಗಳನ್ನು ಕಳಕೊಳ್ಳಲಿಕ್ಕಾದರೂ ನಾನು ಸತ್ಯವನ್ನು ಪ್ರೀತಿಸುತ್ತಿರುವೆನೇ? ಇಲ್ಲಿ ಅಪೋಸ್ತಲನು ಉಲ್ಲೇಖಿಸಿರುವ ದೇವರ ಪ್ರೀತಿ ಅಂದರೆ, ದೇವ ಜನರಲ್ಲಿರುವ ಪ್ರೀತಿ ಎಂಬುದೇ. ಈ ಪ್ರೀತಿಯು ಸ್ವಾರ್ಥತೆಯನ್ನು ಮೀರಿರುವಂಥದ್ದು ಹಾಗೂ ಭದ್ರವಾದ ತತ್ವಗಳಿಗೆ ಅಂಟಿಕೊಂಡಿರುವಂಥದ್ದು. ಇದನ್ನು ದಿನೇ ದಿನೇ ಸ್ಪಷ್ಟವಾಗಿ ತಿಳಿದುಕೊಂಡು ಇದರಿಂದ ಸತ್ಯಕ್ಕೆ ಅಧೀನರಾಗಿದ್ದು, ಏನೇ ಬಂದರೂ ಅದನ್ನು (ಪ್ರೀತಿ) ಬಿಡದೆ ಪರಿಪಾಲಿಸತಕ್ಕದ್ದು-Z '03, 57 (ಖ 3150).

* * *

ನವಂಬರ್ - 11

ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನು ಕೂಡಿಸಿರಿ.
- 2ಪೇತ್ರ 1:5

ಕರ್ತನ ಜನರಿಗಿರುವ ಒಂದು ಕಷ್ಟಕರವಾಗಿರುವ ವಿಷಯವೇನಂದರೆ, ಶೋಧನೆಯನ್ನು ತಡೆಯಲು ಸರಿಯಾದ ಮಾರ್ಗವನ್ನು ಕಂಡುಕೊಂಡಿದ್ದರೂ, ಅದನ್ನು ನಿರ್ದಿಷ್ಟವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಇಂಥಹ ಸಮಯದಲ್ಲಿ ಬಹು ಜನರು ಶೋಧಕನಿಗೆ - 'ನಾನು ನಿನಗೆ ಸೋಲುವುದಿಲ್ಲ' ಎಂದು ಹೇಳುತ್ತಾರೆ. ಹೀಗೆ ಮಾಡಿ ತಮ್ಮ ಮನಸ್ಸಿನಲ್ಲಿ ಶೋಧಕನು ಹಿಂದಿರುಗಲು ಅವಕಾಶವನ್ನು ಕಲ್ಪಿಸುವರು. ಈ ವಿಷಯದಲ್ಲಿ ನಮ್ಮ ಕರ್ತನು ತೋರಿಸಿರುವ ದಾರಿ ಏನೆಂದರೆ, ನಾವು ಶೋಧಕನನ್ನು ಒಂದು ಸಾರಿಯಲ್ಲದೆ, ಯಾವಾಗಲೂ ತಡೆಯಬೇಕೆಂಬುದೇ. ನಾವು ತೆಗೆದುಕೊಳ್ಳುವ ತೀರ್ಮಾನ ಹೇಗಿರಬೇಕೆಂದರೆ, ಆಪಾದಕ ದೂತನು ನಮ್ಮನ್ನು ಈ ರೀತಿ ಶೋಧಿಸುವದರಿಂದ ಯಾವ ಪ್ರಯೋಜನವೂ ಆಗದೆ ಅದನ್ನು ಅವನು ಯೋಚಿಸುವದನ್ನು ಬಿಡುವಂತೆ ಮಾಡುವದಾಗಿದೆ. "ಸೈತಾನನೇ ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು" , ಎಂಬದಾಗಿ ಬರೆದದೆ-Z '04, 10 (ಖ 3296).

* * *

ನವಂಬರ್ - 12

ನಂಬದವನಾಗಿರಬೇಡ, ನಂಬುವವನಾಗು ಎಂದು ಹೇಳಿದನು. -ಯೋಹಾನ್ 20:27

ನಾವು ನಂಬಿಕೆ ಮತ್ತು ವಿಶ್ವಾಸವಿಲ್ಲದೆ, ದೇವರ ಬಳಿಗೆ ಬರಲು ಸಾಧ್ಯವಿಲ್ಲ. ನಾವು ಆತನ ಒಳ್ಳೆಯತನ, ಶಕ್ತಿ, ಜ್ಞಾನ ಮತ್ತು ಪ್ರೀತಿಯಲ್ಲಿ ವಿಶ್ವಾಸವಿಡಬೇಕು ಮತ್ತು ಆ ಮುಖಾಂತರ ನಾವು ಅಭಿವೃದ್ಧಿಯಾಗಲು ಅಭ್ಯಾಸಮಾಡಬೇಕು. ಈ ಅಪೋಸ್ತಲನು ಗಲಿಲಾಯ ಸಮುದ್ರದ ಮೇಲೆ ಬಿರುಗಾಳಿ ಬೀಸಿದಾಗ ಭಯಪಟ್ಟು ಕೂಗಿದನು - ನಂತರ ನಿಧಾನವಾಗಿ ನಂಬಿಕೆಯಲ್ಲಿ ಬಲಿಹೊಂದುತ್ತಾ, ದಾಖಲೆಗಳು ನಮಗೆ ತಿಳಿಸುವಂತೆ ಕರ್ತನು ಕಣ್ಣಿಗೆ ಕಾಣಿಸದೆ ಆತನನ್ನು ಅವನು ಕಂಡುಕೊಳ್ಳಲು ಸಾಧ್ಯವಿಲ್ಲದೆ

ಇದ್ದಾಗ್ಯೂ, ಆತನನ್ನು ನಂಬಿದನು. ಹಾಗೆಯೇ, ನಾವು ಕರ್ತನಲ್ಲಿ ವಿಶ್ವಾಸವಿಡುವದಕ್ಕೆ ಇದು ಒಂದು ಪಾಠವಾಗಿದೆ; ಮತ್ತು ನಾವು ದಿನ ನಿತ್ಯವೂ ಕರ್ತನು ನಮ್ಮ ಕಣ್ಣಿಗೆ ಕಾಣಿಸದೆ ಇದ್ದಾಗ್ಯೂ ವಿಶ್ವಾಸವನ್ನು ಅಭ್ಯಾಸ ಮಾಡುತ್ತಾ ನಮಗೆ ಈ ಹಿಂದೆ ಆಗಿರುವ ಅನುಭವಗಳ ಬಗ್ಗೆ ಆಲೋಚಿಸಿ, ಚಿಂತಿಸಿ ಹಾಗೂ ದೇವರ ವಾಕ್ಯದಲ್ಲಿ ಇದರ ಬಗ್ಗೆ ಇರುವ ಪಾಠಗಳನ್ನು ನಮ್ಮ ಜೀವಮಾನದಲ್ಲಿ ಅಳವಡಿಸಿಕೊಂಡು ನಮ್ಮ ನಂಬಿಕೆಯು ನಮ್ಮಲ್ಲಿ ಬೇರೂರಿ ನಿಲ್ಲುವಂತೆ ಮಾಡಬೇಕಾಗಿದೆ-Z '04, 89 (ಖ 3337).

* * *

ನವಂಬರ್ - 13

ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ. - ಮತ್ತಾಯ 6:8

ನಮ್ಮ ಮನವಿ, ನಮ್ಮ ಕೋರಿಕೆ, ನಾವು ಕರ್ತನಿಗೆ ಮೊರೆಯಿಡುವದು ಇವೆಲ್ಲವೂ ಯಾವಾಗಲೂ ನಮ್ಮ ಹೃದಯದ ಶುದ್ಧತೆಗಾಗಿ ಮತ್ತು ಆತನ ಆತ್ಮ ನಮ್ಮಲ್ಲಿ ಸಮೃದ್ಧಿಯಾಗಿರಲು ಮತ್ತು ನಮ್ಮ ಆತ್ಮೀಯ ಬೆಳವಣಿಗೆಗೂ, ಬಲಗೊಂಡು ಚೈತನ್ಯವಾಗಿರಲು ಬೇಕಾಗುವ ಆತ್ಮೀಯ ಆಹಾರಕ್ಕಾಗಿ ಆಗಿರಬೇಕು. ಪ್ರಾಕೃತ ವಿಷಯಗಳ ಬಗ್ಗೆ ಕ್ರೈಸ್ತರಾಗಿರುವ ನಮ್ಮ ಹಿತಕ್ಕೆ ಏನು ಬೇಕಾಗುವವೆಂಬುದನ್ನು ಕರ್ತನು ತಿಳಿದು ಅದನ್ನು ತಕ್ಕ ಸಮಯದಲ್ಲಿ ಒದಗಿಸುವನು. ಇದನ್ನು ಕರ್ತನ ತೀರ್ಮಾನಕ್ಕೆ ಬಿಡಬೇಕು. ನಮಗೆ ಸಿಕ್ಕದೆ ಇರುವ ವಿಷಯದಲ್ಲಿ ನಾವು ಕರ್ತನನ್ನು ಒತ್ತಾಯಪಡಿಸಬಾರದು. ಹಾಗೇನಾದರೂ ಮಾಡಿದರೆ, ನಾವು ಕರ್ತನಲ್ಲಿ ನಂಬಿಕೆ ಇಡುವವರಾಗಿರದೆ, ಅಪನಂಬಿಗಸ್ತರಾಗಿ ಕಂಡುಬರುವೆವು. ಇದನ್ನು ಕರ್ತನು ಮೆಚ್ಚುವದಿಲ್ಲ. ಇದು ನಮಗೆ ಕರ್ತನಲ್ಲಿ ವಿಶ್ವಾಸವಿಲ್ಲದಿರುವದನ್ನು ಸ್ಪಷ್ಟಪಡಿಸುತ್ತದೆ; ಮತ್ತು ನಾವು ಭಯಭ್ರಾಂತರಾಗಿ ಕರ್ತನು ನಮ್ಮನ್ನು ಸುಧಾರಿಸುತ್ತಿಲ್ಲ, ನಮ್ಮನ್ನು ಮರೆತಿದ್ದಾನೆ. ಅಥವಾ ನಿರ್ಲಕ್ಷಿಸುತ್ತಾ ಇದ್ದಾನೆ ಎಂತಲೂ ಆತನು ತಾನು ಮಾಡಿರುವ ವಾಗ್ದಾನವನ್ನು ಈಡೇರಿಸುತ್ತಿಲ್ಲ ಎಂಬುವ ಅನುಮಾನ ಹುಟ್ಟುವದು-Z '04, 90 (ಖ 3337).

* * *

ನವಂಬರ್ - 14

ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂದಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. ನಾನು ಹೋದ ಮೇಲೆ ಕ್ರೂರವಾದ ತೋಳಿಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ, ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಭೋದನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳೆಕೊಳ್ಳುವರು. -ಅ.ಕೃ. 20:28-30

ಇಂಥಹ ವಿರುದ್ಧವಾದ, ಪ್ರತಿಕೂಲದ ಸ್ವಭಾವಗಳಿಗೆ ಕ್ರಿಸ್ತನ ಶಿಷ್ಯರು ಒಳಗಾಗುವದೂ ಮತ್ತು ಅವರು ದೇವರ ಸಭೆಯಾಗಿ ಇವುಗಳಿಂದ ಪರೀಕ್ಷಿಸಲ್ಪಟ್ಟು, ಸೋತು ಹೋಗದೆ ಜಯಶಾಲಿಗಳಾಗಿ ಹೊರಬಂದು ದೇವರು ವಾಗ್ದಾನ ಮಾಡಿರುವ ಮಹಾ ಬಹುಮಾನವನ್ನು ಪಡೆಯಬೇಕಾಗಿದೆ. ನಾವು ಕ್ರಿಸ್ತನೊಂದಿಗೆ ದೇವರ ರಾಜ್ಯದಲ್ಲಿ ಬಾಧ್ಯಸ್ಥರಾಗಬೇಕಾದರೆ, ಈ ಎಲ್ಲಾ ರೀತಿಯ ಪರೀಕ್ಷೆಗಳು ಮತ್ತು ಶೋಧನೆಗಳಲ್ಲಿ ನಮ್ಮ ಪ್ರಾಮಾಣಿಕತೆಯನ್ನು ಹಾಗೂ ದೇವರಲ್ಲಿನ ನಂಬಿಕೆ ಮತ್ತು ಆತನ ರಾಜ್ಯದಲ್ಲಿ

ನಂಬಿಕೆ, ಸತ್ಯದ ಮೇಲೆ ಅಭಿಮಾನ, ಹಿಂಸೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ಸಾವಿಗೂ ಹೆದರದೆ ಇರುವಂಥದನ್ನು ನಾವು ರುಜುಪಡಿಸಿ ನಮ್ಮ ಯೋಗ್ಯತೆಯನ್ನು ವ್ಯಕ್ತಪಡಿಸಬೇಕು. ದೇವರಲ್ಲಿ ನಮ್ಮ ವಿಶ್ವಾಸ ಚಂಚಲವಾಗಿರದೆ, ದೇವನು ತನ್ನ ಸಭೆಯನ್ನು ತಕ್ಕ ಸಮಯದಲ್ಲಿ ವಿಮೋಚಿಸಿ ಉನ್ಮತ್ತ ಸ್ವಾನಕ್ಕೆರಿಸುವನು ಎಂಬ ನಂಬಿಕೆ ದೃಢವಾಗಿರಬೇಕು. ಇಂತಹ ನಂಬಿಕೆಗಾಗಿ ಅನುಗ್ರಹಿಸಲ್ಪಟ್ಟಿರುವ ಸಮಾಧಾನ ಕೀರ್ತನೆ 91ನೇ ಅಧ್ಯಾಯವಾಗಿದೆ-Z '04, 74 (ಖ 3331).

* * *

ನವಂಬರ್ - 15

ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ. -1ಯೋಹಾನ್ 2:6

ಕ್ರಿಸ್ತನು ನಡೆದಂತೆ ನಡೆಯುವವನು ತನ್ನ ಸಾಮಾನ್ಯ ನಡತೆಯನ್ನು ಎಲ್ಲಾ ಒಳ್ಳೆಯತನಕ್ಕೆ ಸಂಬಂಧಿಸಿಕೊಂಡಿರಬೇಕು ಮತ್ತು ಅದರಂತೆಯೇ ಎಲ್ಲಾ ಕೆಟ್ಟತನವನ್ನು ದೂರವಿರಿಸಬೇಕು. ಆದಷ್ಟುಮಟ್ಟಿಗೆ ಅವನು ಕ್ರಿಸ್ತನ ಹೆಜ್ಜೆಯ ಜಾಡನ್ನು ಅನುಸರಿಸಿ ನಡೆಯಬೇಕು. ಈ ನಡೆಯುವಿಕೆ ತನ್ನ ಅಪರಿಪೂರ್ಣ ದೇಹದಲ್ಲಿ ಕ್ರಿಸ್ತನು ನಡೆದಂತೆ ನಡೆಯಬೇಕೆಂದು ತಿಳಿಯಬಾರದು. ಆ ರೀತಿಯಲ್ಲಿ ಪರಿಪೂರ್ಣ ಮಟ್ಟದಲ್ಲಿ ನಡೆಯಲು ಯಾರಿಗೂ ಸಾಧ್ಯವಿಲ್ಲ. ಕ್ರಿಸ್ತನು ಶರೀರದಲ್ಲಿ ಪರಿಪೂರ್ಣನಾಗಿದ್ದನು. ಹಾಗೆಯೇ ಪರಿಪೂರ್ಣಮಟ್ಟದಲ್ಲಿ ನಡೆದನು. ಇದರ ಸಾಧಾರಣ ಅರ್ಥ ಆತನು ನಡೆದಂತೆ ನಡೆಯುವದು ಅಂದರೆ, ಆತನು ನಡೆದ ದಾರಿ, ಅದೇ ಗುರಿ, ಆತನು ಪರಿಗಣಿಸಿ ಸ್ಥಾಪಿಸಿದ ಪ್ರಮಾಣದ ಗುರುತು ಹಿಡಿದು ಅದನ್ನು ನಡೆಯಲು ನಡೆಯುವದಾಗಿದೆ-Z '03, 345 (ಖ 3235).

* * *

ನವಂಬರ್ - 16

ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ. -ಮಾರ್ಕ್ 14:8

ನಾವು ವೈಯಕ್ತಿಕವಾಗಿ ಕ್ರಿಸ್ತನ ಬಳಿಗೆ ಬರುವ ಅವಕಾಶವಿದೆ ಎಂಬುದು ಮಾತ್ರವಲ್ಲದೆ, ಕರ್ತನ ಸಹೋದರರನ್ನು ಪ್ರೀತಿ, ಸಹಾನುಭೂತಿ, ಸಂತೋಷ ಮತ್ತು ಶಾಂತಿ ಎಂಬ ಹಿತಕರವಾದ ಸುಗಂಧ ದ್ರವ್ಯದಿಂದ ಅಭಿಷೇಕಿಸಬೇಕು. ಇವು ನಮಗೆ ನಮ್ಮ ಸ್ವಾರ್ಥತೆಯನ್ನು ಬದಿಗಿಟ್ಟು ನಡೆಯುವಾಗ ಬಹು ಬೆಲೆಯುಳ್ಳದ್ದನ್ನು ನಾವು ಕೊಡುತ್ತಿದ್ದೇವೆ ಎಂಬ ಭಾವನೆಯು ನಮಗೆ ಬರಬಹುದು. ಆದರೆ, ನಮ್ಮ ಹಿರಿಯ ಸಹೋದರನ ಎಣಿಕೆಯಲ್ಲಿ ಇದು ಅತಿ ಮುಖ್ಯವಾಗಿ ಕಂಡುಬರುವದು. ಕ್ರಿಸ್ತನು ನುಡಿದಿರುವದೇನೆಂದರೆ, ನಾವು ಎಷ್ಟರಮಟ್ಟಿಗೆ ಸಹೋದರರಿಗೆ ಏನೇನು ಮಾಡುತ್ತೇವೆಯೋ ಅದನ್ನೆಲ್ಲಾ ಕರ್ತನಿಗೆ ಮಾಡಿದಂತಾಗುತ್ತದೆ ಎಂಬುದೇ. ಅಚ್ಚ ಜಟಾಮಾಂಸಿ ತೈಲ ನಮ್ಮ ಹೃದಯವೇ ಆಗಿದೆ. ಆ ಹೃದಯ, ಒಳ್ಳೆಯ ಭಾವನೆ, ಕರುಣೆ ಮತ್ತು ಪ್ರೀತಿ ಎಂಬ ಸುಗಂಧ ದ್ರವ್ಯದಿಂದ ತುಂಬಿ ಕರ್ತನ

ಪರವಾಗಿಯೂ ಹಾಗೂ ಕರ್ತನ ಎಲ್ಲಾ ಶಿಷ್ಯರ ಪರವಾಗಿಯೂ ಆ ಸುಗಂಧ ವಾಸನೆಯುಳ್ಳ ತೈಲವನ್ನು ಅವರ ಮೇಲೆ ಅಭಿಷೇಕಿಸುವ ಅವಕಾಶ ನಮ್ಮದಾಗಿದೆ. ಈ ಸುಗಂಧ ವಾಸನೆಯಂತಿರುವ ಪ್ರೀತಿ ಮತ್ತು ಭಕ್ತಿಯನ್ನು ನಮ್ಮ ಕರ್ತನ ಹೆಸರಿನಲ್ಲಿ ಮಾಡುತ್ತೇವೆ. ಯಾಕಂದರೆ, ನಾವು ಕರ್ತನವರಾಗಿದ್ದೇವೆ-Z '99, 78, 00 378 (ಖ 2447).

* * *

ನವಂಬರ್ - 17

ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು. -ಕೀರ್ತನೆಗಳು 91:11

ದೇವರು ನಂಬಿಗಸ್ತರಾದ ಕೆಲವು ಕ್ರೈಸ್ತ ಧರ್ಮಾಧಿಕಾರಿಗಳನ್ನು ಮತ್ತು ಕೆಲವು ಬೋಧಕರನ್ನು ನಿಮ್ಮ ಆತ್ಮಗಳನ್ನು ಕಾಯಲು ಎಬ್ಬಿಸುವನು, ಇವರು ದೇವರಿಗೆ ಲೆಕ್ಕ ಒಪ್ಪಿಸಬೇಕಾಗುವದು. "ನಿಮ್ಮ ಮಧ್ಯದಲ್ಲಿ ಸುಳ್ಳು ಬೋಧಕರೂ ಕೂಡಾ ಎದ್ದು ದೇವರ ವಾಕ್ಯವನ್ನು ಕೆಡಿಸಿ, ವಂಚಿಸುವ ಕಥೆಗಳನ್ನು ಕಟ್ಟಿ ಆತ್ಮಗಳನ್ನು ತಪ್ಪು ದಾರಿಗೆ ಎಳೆಯುತ್ತಾರೆನ್ನುವದು ನಿಜ. ಆದರೂ ದೇವರ ಮಕ್ಕಳು ದೇವರ ವಿಷಯದಲ್ಲಿ ನಮ್ರತೆಯಿಂದಲೂ, ಸರಳತೆಯಿಂದಲೂ ನಡೆದು ನಂಬಿಕೆಯನ್ನು ಬಿಟ್ಟು ಹೋಗದೆ, "ಕರ್ತನು ಹೀಗೆ ನುಡಿದಿದ್ದಾನೆ" ಎಂಬುದಾಗಿ ಹೇಳುವರು. ಅಲ್ಲದೆ, ಅವರು ಪ್ರತಿಯೊಂದು ವಿಷಯದಲ್ಲಿ ತಾವು ಇಟ್ಟಿರುವ ನಂಬಿಕೆಯಲ್ಲಿ ದೃಢವಾಗಿದ್ದು, ಪ್ರತಿಯೊಂದು ಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಯಾವದು ಸರಿ, ಯಾವದು ತಪ್ಪು ಎಂಬದನ್ನು ದೇವರ ವಾಕ್ಯದ ಆಧಾರದ ಮೇಲೆ ರುಜುಪಡಿಸಿ, ಸತ್ಯವನ್ನು ಅವಲಂಬಿಸುವರು. ಅಪೋಸ್ತಲನಾದ ಪೌಲನು (ಇಬ್ರಿಯ 13:17) "ಅವರು ನಿಮ್ಮ ಆತ್ಮಗಳನ್ನು ಕಾಯುವರು ಮತ್ತು ಅವರ ಮಾತಿನಲ್ಲಿ ನಿಮಗೆ ಭರವಸೆ ಇರಲಿ ಎಂಬುದಾಗಿ ಸಲಹೆ ಮಾಡಿದ್ದಾನೆ. ನಮ್ಮ ಕರ್ತನು ಕುರುಬನಾಗಿ ತನ್ನ ಹಿಂಡನ್ನು ಕಾಯುವನು-Z '04, 75 (ಖ 3331).

* * *

ನವಂಬರ್ - 18

ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ. -ಕೀರ್ತನೆ 34:7

ಈ ಭರವಸೆಯು ಕ್ರೈಸ್ತನಾದವನಲ್ಲಿ ಹೊಸ ವಿಶ್ವಾಸವನ್ನು ಹುಟ್ಟಿಸಿ ಅವನನ್ನು ಧೈರ್ಯಗೊಳಿಸುತ್ತದೆ. ಭೂಲೋಕದ ಯಾವುದೇ ಶಕ್ತಿಯು ಇವನಿಗೆ ವಿರುದ್ಧವಾಗಿದ್ದರೂ, ಅವನು ತನ್ನಲ್ಲಿರುವ ಬಲದಿಂದ ಎದುರಿಸಲು ಸಾಧ್ಯವಿರುವುದಿಲ್ಲ. ಆತನಿಗೆ ಬರುವ ವಿಪತ್ತುಗಳೂ ಮತ್ತು ಅಪಾದಿತ ದೂತನಿಂದಲೂ, ಜೊತೆಗೆ ಮುನುಷ್ಯನಿಂದ ಬರುವ ವಿರೋಧಗಳೂ ಹಾಗೂ ಅವನು ದುರಾತ್ಮ ಸೇನೆಗಳ ಮೇಲೆ ಹೋರಾಡುವಾಗ ಸೈತಾನನೂ ಹಾಗೂ ಅವನ ಅನುಯಾಯಿಗಳಾದ ದುರಾತ್ಮಗಳ ವಿರುದ್ಧ

ಹೋರಾಡುವಾಗ ಅವನು ಹೇಳುವದೇನೆಂದರೆ - “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” “ನಮಗೆ ವಿರೋಧವಾಗಿ ಬರುವ ಎಲ್ಲರಿಗಿಂತ ಹೆಚ್ಚಿನವನು ನಮ್ಮ ಕಡೆ ಇದ್ದಾನೆ” . ಹೀಗಿರುವಲ್ಲಿ ಪರಲೋಕದ ಎಲ್ಲಾ ಸೃಷ್ಟಿವು ದೇವರ ಚಿತ್ತಕ್ಕೆ ಒಳಗಾಗಿದೆ. ಇವರನ್ನು ದೇವರು ತನ್ನ ಜ್ಞಾನಾನುಸಾರ ತನ್ನ ಕಾರ್ಯ ನಿರ್ವಹಿಸಲು ಉಪಯೋಗಿಸುತ್ತಾನೆ-Z '97, 120 (ಖ 2139).

* * *

ನವಂಬರ್ - 19

ಆದಕಾರಣ, ನಾವು ಇತರರಂತೆ ನಿದ್ದೆ ಮಾಡದೆ ಎಚ್ಚರವಾಗಿರೋಣ - 1 ಥೆಸಲೋನಿಕ 5:6

ಎಚ್ಚರವಾಗಿರುವದೆಂದರೆ, ದೇವರು ನಮಗೆ ಕೊಟ್ಟಿರುವ ಎಲ್ಲಾ ನಿರ್ದೇಶನಗಳನ್ನು ಬಹು ಜಾಗರೂಕತೆಯಿಂದ ಅಧ್ಯಯನ ಮಾಡಿ ದೇವರು ಮೆಚ್ಚುವಂತೆ ಸೇವೆ ಮಾಡುವವರಾಗಬೇಕು. ನಾವು ನಮ್ಮ ಮಹಾಯಾಜಕನಾದ ಕ್ರಿಸ್ತನು ನಡೆದಂತೆ ಆದಷ್ಟುಮಟ್ಟಿಗೆ ನಮ್ಮಲ್ಲಿರುವ ಸಾಮರ್ಥ್ಯದಂತೆ ನಡೆಯೋಣ. ನಾವು ಶಾಂತ ಚಿತ್ತರಾಗಿ ಕರ್ತನಲ್ಲಿ ಸಂತೋಷಿಸುತ್ತಾ, ಲೋಕದ ಚಿಂತೆಗಳನ್ನು ಬದಿಗಿಟ್ಟು ಇತರರು ದೇವರ ಯೋಜನೆಯನ್ನು ತಿಳಿಯದೆ ಅದನ್ನು ಅಪಾರ್ಥ ಮಾಡಿಕೊಂಡು, ಚಿಂತೆಯಲ್ಲಿ ಮುಳುಗಿ ಹೋಗುವರು. ಆ ರೀತಿ ನಾವು ಮುಳುಗಿಹೋಗದೆ ನಮಗಾಗುತ್ತಿರುವ ಅನುಭವಗಳನ್ನು ನಮಗಿರುವ ಅವಕಾಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಿಪಡಿಸಿ ಕರ್ತನ ಸೇವೆಗೆ ಸಂಬಂಧಿಸಿರುವ ಎಲ್ಲವನ್ನು ಗ್ರಹಿಸಿ ಸೇವೆ ಮಾಡೋಣ. ನಮಗೆ ಒದಗಿಬರುವ ಅವಕಾಶಗಳಾಗಲಿ, ಸೇವೆ ಮಾಡುವ ಸಂದರ್ಭಗಳಾಗಲಿ ತಪ್ಪಿ ಹೋಗದಂತೆ ನೋಡಿಕೊಂಡು ಎಚ್ಚರವಾಗಿದ್ದು ಸೇವೆ ಮಾಡೋಣ-Z '02, 239 (ಖ 3054).

* * *

ನವಂಬರ್ - 20

ಹೀಗೆ ನೀವು ಮಾಡಿದರೆ ಎಂದಿಗೂ ಎಡಹುವುದಿಲ್ಲ. -2ಪೇತ್ರ 1:10

ಇಲ್ಲಿ ಹೇಳಿರುವ, “ಹೀಗೆ ನೀವು ಮಾಡಿದರೆ” ಎಂಬುದು ನಾವು ಮಾಡುವ ಕೆಲಸ ಪರಿಪೂರ್ಣವಾಗಿರಬೇಕೆಂಬ ಅರ್ಥದಲ್ಲಿ ಹೇಳಿಲ್ಲ, ಬದಲು ನಮ್ಮ ಎಲ್ಲಾ ತಪ್ಪುಗಳು ಮತ್ತು ನಾವು ದಿನನಿತ್ಯದಲ್ಲಿ ಮಾಡುವ ಕ್ರಿಯೆಗಳಲ್ಲಿನ ಕೊರತೆ ಇವೆಲ್ಲವುಗಳನ್ನು ಕ್ರಿಸ್ತನು ತನ್ನ ನೀತಿವಸ್ತ್ರವನ್ನು ಹೊದಿಸಿ ಅವುಗಳನ್ನು ಮರೆಮಾಡಿದಾಗ ಹಾಗೂ ಕ್ರಿಸ್ತನ ನೀತಿಯನ್ನು ನಮ್ಮ ನಂಬಿಕೆಗೆ ಸೇರಿಸಿದಾಗ ನಾವು ಎಲ್ಲಾ ಗುಣಗಳನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಭ್ಯಾಸ ಮಾಡಿ ನಡೆದರೆ ನಾವು ಬಿದ್ದುಹೋಗುವುದಿಲ್ಲ. ನಾವು ಮಾಡಬೇಕಾದುದೆಲ್ಲವನ್ನು ಮಾಡಿದರೂ ನಾವು ಲಾಭದಾಯಕವಲ್ಲದ ಸೇವಕರೇ ಆಗಿರುತ್ತೇವೆ. ನಾವು ನಮ್ಮ ಸ್ವಂತ ನೀತಿಯಿಂದ ಯಾವುದನ್ನು ಮಾಡಲೂ ಹೆದರುತ್ತೇವೆ. ಆದರೆ, ಕ್ರಿಸ್ತನು ತನ್ನ ನೀತಿ ವಸ್ತ್ರವನ್ನು ಹೊದಿಸಿದ್ದನ್ನು ನಮ್ಮದಾಗಿ ಮಾಡಿಕೊಂಡು ನಾವು ಸತತವಾಗಿ ಪರಿಶ್ರಮಪಟ್ಟು ನಮ್ಮ ನಮ್ಮ ರಕ್ಷಣೆಯನ್ನು ಸಂಪಾದಿಸಬೇಕು. ಯಾರು ಪಾಪವನ್ನು ವಿಸರ್ಜಿಸಿ ಶುದ್ಧ ಜೀವನವನ್ನು ಮಾಡಲು

ಅಪೇಕ್ಷಿಸುತ್ತಾರೋ ಅಂಥವರಿಗೆ ಮಾತ್ರ ಕ್ರಿಸ್ತನು ತನ್ನ ನೀತಿ ವಸ್ತ್ರವನ್ನು ಹೊದಿಸುವನು. ಯಾಕಂದರೆ, ನಿರ್ಮಲ ಚಿತ್ತವಿಲ್ಲದೆ ದೇವರನ್ನು ನೋಡಲಿಕ್ಕೆ ಸಾಧ್ಯವಿಲ್ಲ-Z '97, 148 (ಖ 2154).

* * *

ನವಂಬರ್ - 21

ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾ ವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದದಾಯಕವಾದದ್ದೆಂದು ಎಣಿಸಿರಿ. -ಯಾಕೋಬ 1:2-3

ಪರೀಕ್ಷೆಗಳೆಲ್ಲಾ ಮುಗಿದುಹೋಗಿ ಜಯಶಾಲಿಗಳೊಳಗೆ ತಮಗೆ ತಕ್ಕ ಸ್ಥಾನ ದೊರಕುವದನ್ನು ಪ್ರತಿಯೊಬ್ಬನು ಆಶಿಸುವನು. ಆದರೆ, ನಂಬಿಕೆ ಮತ್ತು ವಿಶ್ವಾಸ ನಮ್ಮ ಹೃದಯಗಳಲ್ಲಿ ಕಾರ್ಯನಿರ್ವಹಿಸಿ ನಾವು ಶುದ್ಧರಾಗುವಂತೆಯೂ ಹಾಗೂ ಮೃದುವಾಗಿದ್ದು ಕರ್ತನಿಗೆ ವಿಧೇಯರಾಗುವಂತೆ ಮಾಡುವದು ಅವಶ್ಯ. ನಮಗಾಗುವ ಪರೀಕ್ಷೆಗಳಿಂದ ಕಲಿತ ಪಾಠಗಳು ನಮಗೆ ಲಾಭ ತರುವದಾದರೆ ನಾವು ಸಂಕಟಗಳಲ್ಲಿಯೂ ಆನಂದಪಡೋಣ. ಇವುಗಳು ನಮ್ಮ ಗುಣವನ್ನು ಬಲಪಡಿಸಿ ನಾವು ಸತ್ಯದಲ್ಲಿಯೂ, ನೀತಿಯಲ್ಲಿಯೂ ದೃಢವಾಗಿದ್ದು, ನಮ್ಮ ಬಲಹೀನತೆಯ ಬಗ್ಗೆ ಎಚ್ಚರದಿಂದಿದ್ದು ನಮ್ಮನ್ನು ನಾವು ಕಾದುಕೊಳ್ಳೋಣ. ಒಂದು ವೇಳೆ ನಮ್ಮ ಹೋರಾಟದ ಒಂದು ಭಾಗದಲ್ಲಿ ಜಯಸಾಧಿಸಿದ್ದರೆ, ಅದು ನಮ್ಮ ಅನುಕೂಲಕ್ಕಾಗಿಯೇ ಎಂದು ತಿಳಿಯೋಣ. ನಾವು ಕೆಲವು ಅಂಶಗಳಲ್ಲಿ ಪೂರ್ತಿ ಸೋತು ಹೋಗಿದ್ದರೂ, ಅದರ ಪರಿಣಾಮ ನಮ್ಮ ಗುಣವನ್ನು ಬಲಪಡಿಸುತ್ತದೆ. ಹಾಗೂ ಆ ದಿಕ್ಕಿನಲ್ಲಿ ನಾವು ದೃಢ ಸಂಕಲ್ಪವನ್ನು ಹೊಂದಿದವರಾಗಿ ತಗ್ಗಿದ ಮನಸ್ಸಿನಿಂದಲೂ, ಜಜ್ಜಿಹೋದ ಹೃದಯದಿಂದಲೂ ಕರ್ತನ ಸಮಕ್ಷಮದಲ್ಲಿ ಪ್ರಾರ್ಥಿಸೋಣ-Z '02, 133 (ಖ 3000).

* * *

ನವಂಬರ್ - 22

ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ. -ಕೀರ್ತನೆ 69:9

ತಣ್ಣಗಿರುವ ಮತ್ತು ಅದರ ಬಗ್ಗೆ ಲೆಕ್ಕಾಚಾರ ಹಾಕುವ ಜನರಲ್ಲಿ ಒಳ್ಳೆಯ ಗುಣಗಳಿರಬಹುದು. ಆದರೆ ಒಮ್ಮೆ ಕರ್ತನ ಕೃಪೆಯನ್ನೂ, ಸತ್ಯವನ್ನೂ ರುಚಿ ನೋಡಿದವರು ತಣ್ಣಗಾಗಲಿ ಅಥವಾ ಉಗುರು ಬೆಚ್ಚಗಾಗಲಿ ಇರಲು ಸಾಧ್ಯವಿಲ್ಲ. ಇಂಥಹವರಲ್ಲಿ ಪ್ರೀತಿಯೆಂಬ ಜ್ವಾಲೆಯು ಉರಿದು ಬೆಂಕಿಯಂತೆ ದಹಿಸುವದು. ಇಂಥಹ ಗುಣ ನಮ್ಮ ಕರ್ತನಲ್ಲಿತ್ತು. ಈ ಕಾರಣಕ್ಕಾಗಿಯೇ ಈತನು ದೇವರಿಗೆ ಅತಿ ಪ್ರಿಯನಾಗಿದ್ದನು. ಹೀಗಿರುವಲ್ಲಿ ನಾವೆಲ್ಲರೂ ಕರ್ತನ ಪ್ರೀತಿಗೆ ಪಾತ್ರರಾಗಿ ಆತನ ದೃಷ್ಟಿಯಲ್ಲಿ ಸತ್ಯ ಹಾಗೂ ನೀತಿಯ ವಿಷಯದಲ್ಲಿ ನಮ್ಮ ಅಭಿಮಾನವು ಬೆಂಕಿಯಂತೆ ಕರ್ತನ ವೇದಿಕೆಯ ಮೇಲೆ ಸಮರ್ಪಿತವಾಗಲಿ.

ಹೀಗೆ ಇವರು ಕರ್ತನ ಮೂಲಕ ದೇವರಿಗೆ ಮೆಚ್ಚಿಕೆಯಾಗಿಯೂ ಅತಿಪ್ರಿಯರಾಗಿಯೂ ಕಂಡುಬರುವರು-Z '98, 112 (ಖ 2288).

* * *

ನವಂಬರ್ - 23

ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು. -
-ಇಬ್ರಿಯ 10:36

ಇಲ್ಲಿ ನಾವು ದೇವರ ಚಿತ್ತವನ್ನು ನೆರವೇರಿಸುವುದೇ ಒಂದು ಪರೀಕ್ಷೆಯಲ್ಲ. ಆ ಗುರಿಯನ್ನು ತಲುಪಿದ ಮೇಲೆ ಅಂದರೆ, ನಮ್ಮ ಹೃದಯ ಮತ್ತು ನಮ್ಮ ಚಿತ್ತದಲ್ಲಿ ಗುಣಮಟ್ಟವನ್ನು ಪಡೆದು ಆತನ ಚಿತ್ತವನ್ನು ಪೂರ್ಣವಾಗಿ ನೆರವೇರಿಸಲು ಸಾಧ್ಯವಿಲ್ಲದಿದ್ದರೂ ಶಾರೀರಿಕವಾಗಿ ಸ್ವಲ್ಪಮಟ್ಟಿಗೆ ನೆರವೇರಿಸಲು ಸಾಧ್ಯ. ನಾವು ತಾಳ್ಮೆಯಿಂದಿದ್ದು, ದೇವರ ನೀತಿಯನ್ನು ನಮ್ಮ ಹೃದಯದಲ್ಲಿ ಅಳವಡಿಸಿಕೊಂಡು ನಮ್ಮ ಜೀವನದ ಎಲ್ಲಾ ವ್ಯವಹಾರಗಳಲ್ಲಿ ಹಾಗೂ ಸಂದರ್ಭಗಳ ಸ್ಥಿತಿಗಳಲ್ಲಿ ದೇವರ ವಾಕ್ಯವೆಂಬ ನಿಯಮವನ್ನು ಪಾಲಿಸಿ ವಾಗ್ದಾನದ ಫಲಕ್ಕೋಸ್ಕರ ಕಾಯೋಣ. ಆಗ ಮಾತ್ರವೇ ನಾವು ಹೃದಯದಲ್ಲಿ ದೇವರ ರಾಜ್ಯಕ್ಕೆ ಬಾಧ್ಯರಾಗಲು ಸಮರ್ಥರಾಗುತ್ತೇವೆ. ಅಪೋಸ್ತಲನಾದ ಯಾಕೋಬನು ಹೇಳುವದೇನೆಂದರೆ, “ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆ.” ಅಂದರೆ, ನಮ್ಮ ನಂಬಿಕೆಗೆ ಪರಿಶೋಧನೆಯಾಗುವಾಗ ತಾಳ್ಮೆ ಎಂಬ ಗುಣವು ನಮ್ಮಲ್ಲಿ ನೆಲೆಯಾಗಿದ್ದು ನಾವು ದೀರ್ಘಶಾಂತಿಯಿಂದಿರಲು ಸಾಧ್ಯವಾಗುವುದು. ಆದರೆ, ನಾವು ತಾಳ್ಮೆಯಿಂದಿರಲು ಸಾಧ್ಯವಾಗದಿದ್ದರೆ ನಮ್ಮ ನಂಬಿಕೆಯು ಪರಿಶೋಧನೆ ಎಂಬ ಪರೀಕ್ಷೆಯಲ್ಲಿ ತೃಪ್ತಿದಾಯಕವಾಗಿ ನಿಲ್ಲಲು ಸಾಧ್ಯವಾಗುವದಿಲ್ಲ. ಆಗ ನಾವು ದೇವರ ರಾಜ್ಯಕ್ಕೆ ಬಾಧ್ಯರಾಗಲು ಸಾಧ್ಯವಿರುವದಿಲ್ಲ-Z '01, 117 (ಖ 2790).

* * *

ನವಂಬರ್ - 24

ಇದರ ದೆಸೆಯಿಂದ ದೇವರ ವಿಷಯದಲ್ಲಿಯೂ, ಮನುಷ್ಯರ ವಿಷಯದಲ್ಲಿಯೂ ನಾನು ನಿರ್ದೋಷಿ ಎಂದು ಸಾಕ್ಷಿ ಹೇಳುವ ಮನಸ್ಸು ನನಗೆ ಯಾವಾಗಲೂ ಇರಬೇಕೆಂದು ಅಭ್ಯಾಸಮಾಡಿಕೊಳ್ಳುತ್ತೇನೆ.

-ಅ.ಕೃ. 24:16

ಬಿದ್ದುಹೋಗಿರುವ ಸ್ಥಿತಿಯಲ್ಲಿರುವ ನಮ್ಮ ಎಲ್ಲಾ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ರೀತಿಯಲ್ಲೇ ನಮ್ಮ ಮನಸ್ಸಾಕ್ಷಿಯನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹೀಗೆ ನಮ್ಮ ಮನಸ್ಸಾಕ್ಷಿಯನ್ನು ನಿಯಂತ್ರಿಸಿಕೊಳ್ಳಬೇಕಾದರೆ ಅದಕ್ಕೊಂದು ನಿಯಮವಿದೆ. ನಮ್ಮ ಮನಸ್ಸಾಕ್ಷಿ ಒಂದು ಗಡಿಯಾರವಿದ್ದಂತೆ. ಅದರ ಮುಖ ಫಲಕ (ಗಡಿಯಾರದ) ಘಂಟೆಗಳಿಂದ ಸರಿಯಾದ ರೀತಿಯಲ್ಲಿ ಗುರುತಿಸಲಾಗಿರುತ್ತೆ. ಗಡಿಯಾರವು ಸರಿಯಾದ ಸಮಯವನ್ನು ತೋರಿಸಬೇಕಾದರೆ ಅದರ ಪ್ರಧಾನ ಸುರುಳಿಯನ್ನು (ಮೈನ್ ಸ್ಪ್ರಿಂಗ್) ಚಾಲನೆಯ ಸ್ಥಿತಿಯಲ್ಲಿಡುವುದು ಅವಶ್ಯ; ಆಗ ನಮಗೆ ಗಡಿಯಾರವು

ಸರಿಯಾದ ಸಮಯವನ್ನು ತೋರಿಸುತ್ತದೆ. ಇದೇ ರೀತಿ ನಮ್ಮ ಮನಸ್ಸಾಕ್ಷಿಯು ಸರಿ ಮತ್ತು ತಪ್ಪನ್ನು ತೋರಿಸುತ್ತದೆ. ಅಂದರೆ, ಈ ಸರಿ ತಪ್ಪುಗಳು ಸತ್ಯವಾಗಿವೆಯೇ ಎಂಬುದನ್ನು ನೂತನ ಮೈನ್ ಸ್ಪ್ರಿಂಗ್ ಆಗಿರುವ ನೂತನ ಹೃದಯ ಮತ್ತು ನೂತನ ಚಿತ್ತಗಳನ್ನು ನಿಯಂತ್ರಿಸುವದರ ದೇವರ ವಾಕ್ಯದಲ್ಲಿ ಪ್ರೀತಿ ಎಂಬ ನಿಯಮವು ಪ್ರಕಟವಾಗಿದೆ-Z '00, 360 (ಖ 2733)

* * *

ನವಂಬರ್ - 25

ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ - ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕಟ್ಟಿದಕ್ಕೇನೂ ಸಂಬಂಧಪಟ್ಟವನಲ್ಲ. ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ. -ಯಾಕೋಬು 1:13

ದೇವರು ಪರೀಕ್ಷೆಗಾಗಿ ಅವಕಾಶ ಕೊಡುವ ಶೋಧನೆಗೂ, ಸೈತಾನನಿಂದ ಬರುವ ಶೋಧನೆಗೂ ವ್ಯತ್ಯಾಸವಿದೆ. ದೇವರು ತನ್ನ ಚಿತ್ತದಂತೆ ಪರೀಕ್ಷೆಗಾಗಿ ಅವಕಾಶ ಕೊಡುವ ಶೋಧನೆಯ ಉದ್ದೇಶವೇನೆಂದರೆ, ನಾವು ದೇವರ ತತ್ವಗಳಿಗೂ ಹಾಗೂ ನೀತಿಗೂ ಭದ್ರವಾಗಿ ಪ್ರಾಮಾಣಿಕರಾಗಿ ನಡೆಯುತ್ತಿದ್ದೇವೆಯೋ? ಎಂಬುದನ್ನು ಪರೀಕ್ಷಿಸಲು ಶೋಧಿಸುವನು ಮತ್ತು ಈ ಶೋಧನೆಯಲ್ಲಿ ನಿಲ್ಲುವಂಥ ಭಕ್ತರಿಗೆ ಉಪಯುಕ್ತವಾದ ಆಶೀರ್ವಾದವಾಗುವದು. ಏಕೆಂದರೆ ಅವರು ತಮ್ಮ ನಿಲುವನ್ನು ನೀತಿಗನುಸಾರವಾಗಿ, ಪ್ರಾಮಾಣಿಕವಾಗಿ ತೋರ್ಪಡಿಸುವರು. ಆದರೆ ಸೈತಾನನಿಂದ ಬರುವ ಶೋಧನೆ ದುರುದ್ದೇಶದಿಂದ ಕೂಡಿರುವದು. ಅದು ಭಕ್ತರಿಗೆ ಉರುಲಾಗಿ ಹಳ್ಳಕ್ಕೆ ಬೀಳಿಸುವಂಥದ್ದು ಮತ್ತು ಕಟ್ಟಿದವನ್ನು ಮಾಡಲಿಕ್ಕೆ ಪ್ರೇರೇಪಿಸುವಂಥದ್ದಾಗಿಯೂ, ಸುಳ್ಳನ್ನು ಸತ್ಯವಾಗಿಯೂ, ಸತ್ಯವನ್ನು ಸುಳ್ಳನ್ನಾಗಿಯೂ ಕಾಣಿಸುವಂತೆ ಮಾಡುವದು. ಬೆಳಕನ್ನು ಕತ್ತಲೆಯಂತೆ ಕಾಣಿಸುವ ಹಾಗೆ ಮಾಡುವದು. ಇವುಗಳು ಸೈತಾನನು ಒಡ್ಡುವ ಶೋಧನೆಗಳು. ಈ ರೀತಿಯಲ್ಲಿ ದೇವರು ಮನುಷ್ಯರನ್ನು ಪರಿಶೋಧಿಸುವದಿಲ್ಲ.-Z '04, 7 (ಖ 3296).

* * *

ನವಂಬರ್ - 26

ಯೆಹೋವನು ಅವನನ್ನು - ಅದೇನು ನಿನ್ನ ಕೈಯಲ್ಲಿರುವದು ಎಂದು ಕೇಳಿದನು.

-ವಿಮೋ. 4:2

ಯಾವನನ್ನಾದರೂ ಕರ್ತನು ಅತಿ ಹೆಚ್ಚಾಗಿ ತನ್ನ ಆಶೀರ್ವಾದದಾಯಕ ಸೇವೆಯಲ್ಲಿ ಉಪಯೋಗಿಸುವದಾದರೆ, ಆ ಸೇವೆಗೆ ಅವನು ಸಮರ್ಥನಾಗಿರಲು ತನ್ನನ್ನು ಹೆಚ್ಚು ಹೆಚ್ಚಾಗಿ ಆ ಸೇವೆಗೆ ಅಂಟಿಕೊಂಡಿರಲು ಪ್ರಯತ್ನಿಸಲಿ. ಆತನು ದೇವರ ಅತಿ ಪ್ರೀತಿಯ ಮತ್ತು ಗೌರವ ಸ್ಥಾನದ ಸೇವಕನಾಗಿರುವ

ಮೋಶೆಯಂತೆ ದೀನ ಸ್ವಭಾವ, ದೈನ್ಯತೆ, ಬಲ ಹಾಗೂ ತನ್ನನ್ನು ದೇವರಿಗಾಗಿ ಮೀಸಲಾಗಿಟ್ಟು ಉತ್ಸಾಹದಿಂದ ಸೇವೆ ಸಲ್ಲಿಸಲಿ. ಬುದ್ಧಿಯುಳ್ಳ ಮನೆವಾರ್ತೆಯವನು ತನ್ನಲ್ಲಿ ಪ್ರಾಕೃತವಾಗಿರುವ ಸಾಮರ್ಥ್ಯವನ್ನು ವೃದ್ಧಿಗೊಳಿಸಿ, ಕಾಯುವವನಾಗಿ, ಸ್ವಾಭಾವಿಕವಾಗಿ ಹೊಂದದೆ ಇರುವ ಸಾಮರ್ಥ್ಯಕ್ಕಾಗಿ ಕಳವಳಪಡದೆ ಕರ್ತನನ್ನು ಸೇವಿಸಲಿ. ಹೀಗಿರುವಲ್ಲಿ ನಮ್ಮಲ್ಲಿ ಪ್ರತಿಯೊಬ್ಬನು ದೀನ ಸ್ವಭಾವವುಳ್ಳವನಾಗಿ ಕರ್ತನ ಪ್ರೀತಿಗಾಗಿ ಉತ್ಸಾಹಭರಿತರಾಗಿ ಆತನ ಸೇವೆಯನ್ನು ಮಾಡೋಣ ಜೊತೆಗೆ ನಂಬಿಕೆಯಿಂದ ಆತನ ಶಕ್ತಿಯ ಮೇಲೆ ಆಧಾರಗೊಂಡು ನಮ್ಮ ಹೃದಯ ಮತ್ತು ಮನಸ್ಸುಗಳನ್ನು ಹದವಾದ ಸ್ಥಿತಿಯಲ್ಲಿಟ್ಟುಕೊಂಡು ದೇವರು ಯಾವ ಸೇವೆಗಾಗಿ ನಮ್ಮನ್ನು ನೇಮಿಸಿರುವನೋ ಆ ಸೇವೆಯನ್ನು ಆತನಿಗೆ ಮೆಚ್ಚಿಗೆಯಾಗುವಂತೆ ಮಾಡೋಣ-Z '01, 348 (ಖ 1651, 2902).

* * *

ನವಂಬರ್ - 27

ನೀವು ಪವಿತ್ರಾತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ, ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. -ಎಫೆಸ 6:18

ನಾವು ಯಾವಾಗಲೂ ನಮ್ಮ ಎಲ್ಲಾ ನಡೆ ನುಡಿಗಳಲ್ಲಿ ಪ್ರಾರ್ಥನಾಪೂರ್ವಕವಾದ ಆತ್ಮೀಯತೆಯುಳ್ಳವರಾಗಿರಬೇಕು. ನಾವು ಯಾವಾಗಲೂ ಹೃದಯಪೂರ್ವಕವಾಗಿಯೂ, ನಿರಂತರವಾಗಿಯೂ ಕರ್ತನನ್ನು ಪ್ರಾರ್ಥಿಸಬೇಕು. ನಮ್ಮ ಜೀವನದ ಎಲ್ಲಾ ವ್ಯವಹಾರಗಳಲ್ಲಿ ಆತನ ನಡಿಸುವಿಕೆಗಾಗಿ ಪ್ರಾರ್ಥಿಸಬೇಕು. ಆಗ ನಾವು ನಮಗಿರುವ ಸಾಮರ್ಥ್ಯದಂತೆ ಕರ್ತನಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಮಾಡಬಹುದು ಹಾಗೂ ನಮಗೆ ಸಹಿಸಲಾಗದ ಶೋಧನೆ ಒದಗಿದರೂ ಕರ್ತನು ನಮ್ಮನ್ನು ಕಾಪಾಡಿ ಅಂತ್ಯದಲ್ಲಿ ಸೈತಾನನಿಂದ ನಮ್ಮನ್ನು ಬಿಡುಗಡೆ ಮಾಡಿ ದೇವರ ರಾಜ್ಯದಲ್ಲಿ ಒಂದು ಸ್ಥಾನ ಸಿಕ್ಕುವಂತೆ ಮಾಡುವನು. ಅದಕ್ಕಾಗಿ ನಾವು ಕರ್ತನನ್ನು ಪ್ರಾರ್ಥಿಸಬೇಕು. ಹೀಗಿರುವುದರಿಂದ ಸಹೋದರರೇ, ನಮ್ಮ ಕರ್ತನು ಹೇಳಿರುವ 'ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ' ಎಂಬುದನ್ನು ಜ್ಞಾಪಿಸಿಕೊಂಡು ಅದನ್ನು ಅಭ್ಯಾಸಮಾಡೋಣ-Z '01, 80 (ಖ 2773).

* * *

ನವಂಬರ್ - 28

ಆತನು ನಮ್ಮದಿಯನ್ನು ದಯಪಾಲಿಸಿದರೆ ತಪ್ಪು ಹೊರಿಸುವವರು ಯಾರು? -ಯೋಬ 34:29

ನಮಗೆ ನೆಮ್ಮದಿಯನ್ನು ದಯಪಾಲಿಸುವವರು ಯಾರು? ದೇವರಲ್ಲವೇ. ಸಮುದ್ರದ ಮೇಲೆ ಅಲೆಗಳು ಏಳುವಂತೆ ನಮ್ಮ ಜೀವನದಲ್ಲಿ ನಮ್ಮ ಆತ್ಮಕ್ಕೆ ವಿರುದ್ಧವಾಗಿ ಸಂಕಟಗಳು ಅಕಸ್ಮಿಕವಾಗಿ ಸಂಭವಿಸುವಾಗ ನಮ್ಮನ್ನು ಸಂತೈಸಿ ಹಾಗೂ ನೆಮ್ಮದಿಯನ್ನು ದಯಪಾಲಿಸುವವರು ಈ ದೇವರಲ್ಲದೆ ಮತ್ತಾರು? ಸಮುದ್ರ ಪ್ರಯಾಣದಲ್ಲಿ ಅಲೆಗಳಿದ್ದಾಗ ನಾವಿಕರಂತೆ ನಾವು ದೇವರಲ್ಲಿ ಮೊರೆ ಇಡುವಾಗ, ನಮಗೆ ಸಮಾಧಾನವನ್ನೂ, ನೆಮ್ಮದಿಯನ್ನೂ ಕೊಡುವಾತನು ದೇವರಲ್ಲವೇ? ಶಾಂತಿಯನ್ನು ಉತ್ತರವಾಗಿ ಪಡೆಯುವ ಆ ನಿವೇದನೆಯು ಯಾವುದು? ಪ್ರತಿಯೊಂದು ಸಂದರ್ಭಗಳಲ್ಲಿ ನಮಗೊದಗುವ ತೊಂದರೆಯಿಂದಾಗಿ ಅಲ್ಲ ಮತ್ತು ದೈವ ಚಿತ್ತ ಈ ರೀತಿಯಲ್ಲಿ ನಮಗೆ ನೆಮ್ಮದಿಯನ್ನು ಕೊಡುವಂಥದಲ್ಲ. ಆದರೆ, ಅದು ಒಂದು ಯಾವಾಗಲೂ ಒಂದು ಶ್ರೇಷ್ಠ ಮಾರ್ಗವಲ್ಲ. ಆದರೆ, ಒಂದು ವಿಶೇಷವಾದ ಮೊರೆಯಿದೆ, ಅದು ಎಂದೂ ವಿಫಲವಾಗುವದಿಲ್ಲ. ಈ ಮೊರೆಗೆ ಸಿಕ್ಕುವ ನೆಮ್ಮದಿಯಿಂದ ನಮ್ಮನ್ನು ಯಾರೂ ತಡೆಯಲಾರರು. ಆ ಮೊರೆ ಯಾವುದೆಂದರೆ, ದೇವರ ಚಿತ್ತಕ್ಕನುಸಾರವಾಗಿರುವ, ಸ್ವಾದಿಷ್ಟವಾದ, ನಂಬಿಕೆಯುಳ್ಳ, ಪ್ರೀತಿಯಿಂದಾಗಿರುವ ಪ್ರಾರ್ಥನೆಯಾಗಿದೆ-Z ' 96, 259 (ಖ 2058).

* * *

ನವಂಬರ್ - 29

ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡುವ ಪ್ರತಿಜ್ಞೆಯನ್ನು ನಿಶ್ಚಿಂತಲವಾಗಿ ಪರಿಗ್ರಹಿಸೋಣ;
ವಾಗ್ಧಾನ ಮಾಡಿದಾತನು ನಂಬಿಕಸ್ತನು. -ಇಬ್ರಿಯ 10:23

ನಮ್ಮ ಎಲ್ಲಾ ನಿರೀಕ್ಷೆಯು, ನಮ್ಮ ಗುಣವಾಗಲಿ ಅಥವಾ ಮುಂದಣ ಮಹಿಮೆಯಾಗಲಿ ಇವೆಲ್ಲವು ದೇವರು ನಮಗೆ ಮಾಡಿರುವ ವಾಗ್ಧಾನವೆಂಬ ಬುನಾದಿಯ ಮೇಲೆ ಕಟ್ಟಲಾಗಿದೆ. ಈ ಬೆಲೆ ಕಟ್ಟಲಾಗದ ಸತ್ಯವನ್ನು ನಾವು ಯಾವ ವಿಧದಲ್ಲೂ ಅಥವಾ ಯಾವ ಅಳತೆಯಲ್ಲೂ ಪರಸ್ಪರ ಅಂಗೀಕರಿಸದ ಅಕ್ಷರಶಃ ಸತ್ಯವನ್ನು ಭದ್ರವಾಗಿ ಹಿಡಿದಿರುವುದಲ್ಲದೆ, ಅದರ ಭಾವವನ್ನು ನಮ್ಮದಾಗಿಸಿಕೊಳ್ಳೋಣ; ಯಾಕೆಂದರೆ ನಾವು ಅದನ್ನು ಪ್ರೀತಿಸುತ್ತೇವೆ. ಇದು ವಾಸ್ತವವಾಗಿದೆ. ಅಲ್ಲದೆ ಸುಂದರವಾಗಿಯೂ ಮತ್ತು ಮಹಿಮೆಯಿಂದ ಕೂಡಿದೆ. ಆದರೆ, ಒಂದು ವಿಷಯವನ್ನು ಮಾತ್ರ ಮರೆಯಬಾರದು, - ಅದೇನೆಂದರೆ, ಎಲ್ಲವನ್ನೂ ದೀರ್ಘಶಾಂತಿಯಿಂದ ಸಹಿಸಿಕೊಳ್ಳಬೇಕು. ಆಗ ನಾವು ಕ್ರಿಸ್ತಿಯ ಗುಣಗಳನ್ನು ಕಲಿತು ಅಭ್ಯಾಸ ಮಾಡುವಾಗ ನಮಗೆ ಒದಗಿಬರುವ ಪರೀಕ್ಷೆಗಳು ಶೋಧನೆಗಳನ್ನು ಸಂತೋಷವಾಗಿ ಸ್ವೀಕರಿಸಬಹುದು. ನಮಗೆ ಒದಗಿಬರುವ ಸಂಕಷ್ಟಗಳು ಮತ್ತು ಹಿಂಸೆಗಳನ್ನು ದೇವರು ತನ್ನ ಚಿತ್ತದಂತೆ, ಇವುಗಳಿಗೆ ಅವಕಾಶ ಕೊಟ್ಟು ನಮ್ಮ ನಂಬಿಕೆಯನ್ನು ಪರೀಕ್ಷಿಸುವಾಗ, ಅವುಗಳು ನಮ್ಮ ಪ್ರಾಮುಖ್ಯವಾದ ಗುಣವನ್ನು ವೃದ್ಧಿಪಡಿಸಲಿಕ್ಕೆ ಎಂಬದಾಗಿ ಗ್ರಹಿಸಬೇಕು. ಏಕೆಂದರೆ ಈ ಗುಣ ಒಂದು ಮಹತ್ವವುಳ್ಳದ್ದು. ಈ ಗುಣವಿಲ್ಲದೆ ನಾವು ಪರಿಪೂರ್ಣ ಪ್ರೀತಿಯುಳ್ಳವರಾಗಿರಲು ಅಥವಾ ಅದನ್ನು ಪಡೆದು ಮುಂದುವರಿಯುತ್ತೇವೆ ಎಂದಾಗಲಿ ಸಾಧ್ಯವಿಲ್ಲ-Z '01, 119 (ಖ 2790).

* * *

ನವಂಬರ್ - 30

ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.
-ಮತ್ತಾಯ 28:20

ಬಿತ್ತನೆ ಕೆಲಸ ಮಾಡಿದಂಥ ನಮ್ಮ ಕರ್ತನು ಸುಗ್ಗಿಯ ಕೆಲಸವನ್ನು ಆಸಕ್ತಿಯಿಂದಲೂ, ಎಚ್ಚರಿಕೆಯಿಂದಲೂ, ನಿಜವಾಗಿಯೂ ಮಾಡುವನು. ಹೀಗಿರುವಲ್ಲಿ ಸತ್ಯವೆಂಬ ಕುಡುಗೋಲನ್ನು ಶಕ್ತಿಯಿಂದಲೂ, ಧೈರ್ಯದಿಂದಲೂ ನಾವು ಕರ್ತನ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು, ನಾವು ಸುಗ್ಗಿಗೆ ಜವಾಬ್ದಾರರಲ್ಲ. ಆದರೆ, ನಾವು ಕೇವಲ ನಮ್ಮ ಶಕ್ತಿಗಾಗಿ ನಮಗೆ ಗೋಚರವಾಗುವ ಗೋಧಿಕಾಳನ್ನು ಕೂಡಿಸುವವರು ಎಂಬುದನ್ನು ಕೂಡ ಜ್ಞಾಪಕದಲ್ಲಿಟ್ಟುಕೊಳ್ಳೋಣ. ಮಾಗಿದ ಗೋಧಿಕಾಳುಗಳು ಸ್ವಲ್ಪವೇ ಆಗಿದ್ದು ಅವುಗಳನ್ನು ಕೂಡಿಸಲು ನಾವು ಹೆಚ್ಚು ಶ್ರಮಪಟ್ಟರೂ ಈ ಶ್ರಮದಿಂದ ಕೂಡಿಸುವ ಗೋಧಿ ಕಾಳಿಗಾಗಿ ಸಂತೋಷಪಡೋಣ. ಅಲ್ಲದೆ, ಅವುಗಳು ಅಪರೂಪ ಹಾಗೂ ವಿರಳವಾಗಿ ದೊರಕುವಂಥವುಗಳೆಂದು ಅವುಗಳನ್ನು ಮೆಚ್ಚಿ ಪ್ರೀತಿಯಿಂದ ಈ ಕೂಡಿಸುವ ಕಾರ್ಯವನ್ನು ಮಾಡೋಣ. ನಾವು ನಮ್ಮ ಎಲ್ಲಾ ಜ್ಞಾನ ವಿವೇಕವನ್ನು ಈ ಸೇವೆಯಲ್ಲಿ ವಿನಿಯೋಗಿಸುವಾಗ, ಕರ್ತನು ತನ್ನ ಈ ಕಾರ್ಯಮಾಡುವ ನಮಗೆ ಅನುಗ್ರಹಿಸುವ ಆಶೀರ್ವಾದದ ಮುಂದೆ ನಾವು ಮಾಡುವ ಶ್ರಮ ಏನೂ ಇಲ್ಲ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು-Z '01, 155 (ಖ 2808).

* * *